



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part - IV	ಬೆಂಗಳೂರು, ಗುರುವಾರ, ೨೧, ನವೆಂಬರ್, ೨೦೨೪ (ಕಾರ್ತಿಕಾ, ೩೦, ಶಕವರ್ಷ, ೧೯೪೬) BENGALURU, THURSDAY, 21, NOVEMBER, 2024 (KARTHIKA, 30, SHAKAVARSHA, 1946)	ನಂ. ೫೬೬ No. 566
----------------------	--	--------------------

PERSONNEL AND ADMINISTRATIVE REFORMS SECRETARIAT NOTIFICATION

No.DPAR 01 CHUVEBHA (ADDL.CEO-1)2024, Bengaluru, Dated:21.11.2024

The following Order No.76/KT-LA/09/2023/CEMS-II, dated, 25th October, 2024 of the Election Commission of India is republished hereunder for general information:

ELECTION COMMISSION OF INDIA

Nirvachan Sadan, Ashoka Road, New Delhi-110001

25th October, 2024

No: 76/KT-LA/09/2023/CEMS-II

Dated:_____

03 Kartika, 1946(Saka)

ORDER

WHEREAS, the General Election to Legislative Assembly of Karnataka, 2023 for **141-Chikkaballapur** Assembly Constituency was held in pursuance of the Election Commission of India Notification No.464/KT-LA/2023, dated 13th April, 2023; and

WHEREAS, as per Section 78 of the Representation of the People Act, 1951, every contesting candidate at an election shall, within 30 days from the date of election of the returned candidate, lodge with the District Election Officer an account of his/her election expenses which shall be a true copy of the account kept by him/her or his/her election agent under Section 77 of the said act; and

WHEREAS, the result of the election for **141-Chikkaballapur** Assembly Constituency of Karnataka, 2023 was declared by the Returning Officer on 13th May, 2023 and hence the last date for lodging the account of Election Expenses was 12th June, 2023; and

WHEREAS, as per the report of the **DEO, Chikkaballapura** under sub-rule(1) of Rule 89 of the Conduct of Election Rules, 1961 received through the CEO, Karnataka vide his letter no.DPAR/12/Chuwebha (Addl CEO-1) 2023, dated 21.06.2023 stating that **Sri Altaf Ahmed**, a contesting candidate from **141-Chikkaballapur** Assembly Constituency in General Election to Legislative Assembly of Karnataka, 2023 has failed to lodge the account of his election expenses, as required under law; and

WHEREAS, on basis of the said report of the District Election Officer, **Chikkaballapura** a Show-Cause notice No.76/KT-LA/09/2023/CEMS-II, dated 30th August, 2023 was issued under sub rule (5) of Rule 89 of the Conduct of Elections Rules, 1961 by the Election Commission of India to **Sri Altaf Ahmed**, for not lodging of the account of Election Expenses; and

WHEREAS, through the above said Show Cause Notice and under sub rule(6) of Rule 89 of the Conduct of Elections Rules, 1961, **Sri Altaf Ahmed** was directed to submit representation in writing to the Commission explaining the reasons for not lodging the account and also to lodge the account of his election expenses with the District Election Officer, **Chikkaballapura** District within 20 days from the date of receipt of the notice; and

WHEREAS, the DEO, **Chikkaballapura** in his report no.ELN.(1).CR/55/2023-24; dated 19.09.2023 reported that the said “Show Cause Notice” was served to **Sri Altaf Ahmed** on **07.09.2023**; and further stated that no reply has been submitted by the said candidate; and

WHEREAS, a representation dated 04.10.2023 received in the Commission through advocate of the candidate Sh.Ravi Kumar B, stating that total credit transaction amount was Rs.6000/-only and my client has not made any transaction in that account. However, the candidate didn't produce any statement of account of his election expenditure with his representation; and

WHEREAS, the Commission vide its letter no.76/KT-LA/09/2023CEMS-II, dated 15.02.2024 sought the comments of DEO, **Chikkaballapura** on the candidate's representation. The CEO, **Chikkaballapura** vide his letter no.ELN.(1).CR.55/2023-24; dated 07.03.2024 submitted his comments stating that except representation he did not submit his account of election expenses; and

WHEREAS, the Commission vide its letter no.76/KT-LA/09/2023CEMS-ii, dated 23.08.2024 directed to Altaf Ahmed to submit his election expenses duly signed, filled up and accompanied by all the vouchers required by the act & rules with the DEO, **Chikkaballapura** within 25 days of the issuance of the letter; and

WHEREAS, the DEO, **Chikkaballapura** in his report no.ELN.(1).CR.55/2023-24; dated 23.09.2024 has reported that the Commission's letter was served to **Altaf Ahmed** on **12.09.2024**; and

WHEREAS, the District Election Officer, **Chikkaballapura** in his further Supplementary Report no.ELN.(1).CR.55/2023-24; dated 23.09.2024 on account of candidate received through CEO, Karnataka letter No. DPAR/12/CHUVEBHA(Addl.CEO-1) 2023; dated 04.10.2024 has reported that **Sri Altaf Ahmed** has not submitted any statement of account of election expenses. Further, after receipt of the said notice, **Sri Altaf Ahmed** has neither furnished any proper reason nor explanation to the Election Commission of India for failure to lodge the account of his election expenses as prescribed under law; and

WHEREAS, Section 10A of the Representation of the People Act, 1951 provides that:-

“If the Election Commission is satisfied that a person-

(a) has failed to lodge an account of election expenses within the time and in the manner required by or under this Act, and

(b) has no good reason or justification for the failure,

the Election Commission shall, by order published in the official Gazette, declare him to be disqualified and any such person shall be disqualified for a period of three years from the date of the order.”;

WHEREAS, on basis of the facts and available records, the Commission is satisfied that **Sri Altaf Ahmed** has failed to lodge the account of his election expenses and has no good reason or justification for the failure to do so; and

NOW, THEREFORE, in pursuance of Section 10A of the Representation of the People Act, 1951, the Election Commission of India hereby declares **Sri Altaf Ahmed**, resident of **Ward No 03, In front of KSRTC Depot, Bhagath Singh Nagara, Chikkaballapura Taluk and District 562101** and a contesting candidate from **141-Chikkaballapur** Assembly Constituency of G.E. to LA of Karnataka, 2023, to be disqualified for being chosen as and for being a member of either House of the Parliament or the Legislative Assembly or the Legislative Council of a State or Union Territory for a period of three years from the date of this order.

Sd/-

(SUJEET KUMAR MISHRA)
SECRETARY

To.

Sri Altaf Ahmed,
Ward No 03, In front of KSRTC Depot,
Bhagath Singh Nagara,
Chikkaballapura Taluk and District
562101

(Madhu A.C)
Under Secretary to Government,
DPAR(Elections), Karnataka

**ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ**

ಸಂ: ಸಿಆಸುಇ 01 ಚುವೆಭ(ಅಮುಚುಅ-1) 2024, ಬೆಂಗಳೂರು, ದಿನಾಂಕ:21.11.2024

ಭಾರತ ಚುನಾವಣಾ ಆಯೋಗದ ಈ ಕೆಳಕಂಡ ಆದೇಶ ಸಂ: 76/ಕೆಟಿ-ಎಲ್‌ಎ/09/2023/ಸಿಇಎಂಎಸ್‌-II, ದಿನಾಂಕ:25.10.2024
ಅನ್ನು ಸಾಮಾನ್ಯ ಮಾಹಿತಿಗಾಗಿ ಪುನರ್ ಪ್ರಕಟಿಸಿದೆ.

**ಭಾರತ ಚುನಾವಣಾ ಆಯೋಗ
ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001**

ಸಂಖ್ಯೆ: 76/ಕೆಟಿ-ಎಲ್‌ಎ/09/2023/ಸಿಇಎಂಎಸ್‌-II

ದಿನಾಂಕ: 25ನೇ ಅಕ್ಟೋಬರ್, 2024

ಕಾರ್ತಿಕ ಮಾಸದ 03ನೇ ದಿನ, 1946(ಶಕ)

ಆದೇಶ

ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ:464/ಕೆಟಿ-ಎಲ್‌ಎ/2023, ದಿನಾಂಕ:13ನೇ ಏಪ್ರಿಲ್, 2023ರ ಅನುಸಾರವಾಗಿ 2023ರ ಕರ್ನಾಟಕ ವಿಧಾನಸಭೆಯ **141-ಚಿಕ್ಕಬಳ್ಳಾಪುರ** ವಿಧಾನಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಿರುವುದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 78ನೇ ಪ್ರಕರಣದ ಅನುಸಾರ, ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯು, ಚುನಾವಣೆಯಲ್ಲಿ ಜಯಿಸಿದ ಅಭ್ಯರ್ಥಿಯನ್ನು ಘೋಷಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಸದರಿ ಅಧಿನಿಯಮದ 77ನೇ ಪ್ರಕರಣದ ಅಡಿಯಲ್ಲಿ, ಆತನು/ಆಕೆಯು ಅಥವಾ ಆತನ/ಆಕೆಯ ಚುನಾವಣಾ ಏಜೆಂಟರು ಇಟ್ಟುಕೊಂಡಿರುವ ಲೆಕ್ಕಪತ್ರಗಳ ನೈಜ ಪ್ರತಿ ಆಗಿರತಕ್ಕ ತನ್ನ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸಲ್ಲಿಸಬೇಕಾಗಿರುವುದರಿಂದ; ಮತ್ತು

ರಿಟರ್ನಿಂಗ್ ಅಧಿಕಾರಿಯವರು ದಿನಾಂಕ: **13ನೇ ಮೇ 2023 ರಂದು** ಕರ್ನಾಟಕದ 2023ರ **141-ಚಿಕ್ಕಬಳ್ಳಾಪುರ** ವಿಧಾನಸಭಾ ಮತಕ್ಷೇತ್ರಕ್ಕೆ ಚುನಾವಣಾ ಫಲಿತಾಂಶವನ್ನು ಘೋಷಿಸಿರುವುದರಿಂದ ಮತ್ತು ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ಕಡೆಯ ದಿನಾಂಕ: **12ನೇ ಜೂನ್ 2023** ಆಗಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕ ಇವರು ತಮ್ಮ ಪತ್ರ ಸಂಖ್ಯೆ: ಡಿಪಿಎಆರ್ 02 ಚುವೆಭ(ಅಪರ ಸಿಇಒ-1)2023, ದಿನಾಂಕ:21.06.2023ರ ಮುಖಾಂತರ ಸ್ವೀಕರಿಸಿದ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ 1ನೇ ಉಪ-ನಿಯಮದ ಮೇರೆಗೆ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ), ಕೊಡಗು ಇವರ ವರದಿ ದಿನಾಂಕ: 13.06.2023ರ ಪ್ರಕಾರ ಕರ್ನಾಟಕದ ವಿಧಾನಸಭಾ ಸಾರ್ವತ್ರಿಕ-ಚುನಾವಣೆ 2023ರಲ್ಲಿನ **141-ಚಿಕ್ಕಬಳ್ಳಾಪುರ** ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಯಾದ **ಶ್ರೀ ಅಲ್ಲಾಘ್ ಅಹಮದ್** ಇವರು ಕಾನೂನಿನ ಅಡಿಯಲ್ಲಿ ಅಗತ್ಯಪಡಿಸಿದಂತೆ, ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದರಿಂದ ಹೇಳಲಾಗಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾಧಿಕಾರಿ, **ಚಿಕ್ಕಬಳ್ಳಾಪುರ** ಇವರ ಸದರಿ ವರದಿಯ ಆಧಾರದ ಮೇಲೆ, ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸದಿರುವುದಕ್ಕಾಗಿ **ಶ್ರೀ ಅಲ್ಲಾಘ್ ಅಹಮದ್** ರವರಿಗೆ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ (5)ನೇ ಉಪ-ನಿಯಮದ ಅಡಿಯಲ್ಲಿ ಭಾರತ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸು ಸಂಖ್ಯೆ

:76/ಕೆಟಿ-ಎಲ್‌ಎ/09/2023/ಸಿಇಎಂಎಸ್-II, ದಿನಾಂಕ: 30ನೇ ಅಗಸ್ಟ್, 2023 ರಂದು ನೀಡಲಾಗಿರುವುದರಿಂದ; ಮತ್ತು

ಮೇಲೆ ಹೇಳಿದ ಕಾರಣ ಕೇಳುವ ನೋಟೀಸ್‌ನ ಮೂಲಕ ಮತ್ತು ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ (6)ನೇ ಉಪ-ನಿಯಮದ ಅಡಿಯಲ್ಲಿ, ನೋಟೀಸ್ ಸ್ವೀಕರಿಸಿದ ದಿನಾಂಕದಿಂದ 20 ದಿನಗಳ ಒಳಗಾಗಿ ತಮ್ಮ ಲೆಕ್ಕಪತ್ರಗಳನ್ನು ಸಲ್ಲಿಸದಿರುವುದಕ್ಕಾಗಿ ಕಾರಣವನ್ನು ವಿವರಿಸಿ ಆಯೋಗಕ್ಕೆ ಲಿಖಿತದಲ್ಲಿ ಮನವಿ ಸಲ್ಲಿಸುವಂತೆ ಹಾಗೂ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು **ಚಿಕ್ಕಬಳ್ಳಾಪುರ** ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಯವರಿಗೆ ಸಲ್ಲಿಸುವಂತೆಯೂ ಸಹ **ಶ್ರೀ ಅಲ್ಲಾಘ್ ಅಹಮದ್** ರವರಿಗೆ ನಿರ್ದೇಶಿಸಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾ ಅಧಿಕಾರಿಯವರು (ಡಿಇಟಿ), ಚಿಕ್ಕಬಳ್ಳಾಪುರ ಇವರು ತಮ್ಮ ವರದಿ ಸಂಖ್ಯೆ:ಇಎಲ್‌ಎನ್(1)ಸಿಆರ್/55/2023-24 ದಿನಾಂಕ:19.09.2023ರಲ್ಲಿ **ಶ್ರೀ ಅಲ್ಲಾಘ್ ಅಹಮದ್** ಇವರಿಗೆ ದಿನಾಂಕ:07.09.2023 ರಂದು ಸದರಿ ಕಾರಣ ಕೇಳಿ ನೋಟೀಸ್‌ನ್ನು ಜಾರಿ ಮಾಡಲಾಗಿದೆ ಎಂದು ವರದಿ ಮಾಡಿರುವುದರಿಂದ; ಮತ್ತು

ಅಭ್ಯರ್ಥಿಯ ಅಡ್ವೋಕೇಟ್ ಶ್ರೀ ರವಿಕುಮಾರ ಬಿ. ಇವರ ಮೂಲಕ ದಿನಾಂಕ:04-10-2023ರಂದು ಆಯೋಗಕ್ಕೆ ಒಂದು ಮನವಿ ಸಲ್ಲಿಸಿದ್ದು, ಆ ಮನವಿಯಲ್ಲಿ ಒಟ್ಟು ಕ್ರೇಡಿಟ್ ವಹಿವಾಟು ಮೊತ್ತ ಕೇವಲ ರೂ.6000 ಆಗಿದ್ದು, ಆ ವಹಿವಾಟು ನನ್ನ ಕಕ್ಷಿದಾರನ ಖಾತೆಯಿಂದ ಆಗಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದಾಗ್ಯೂ, ಅಭ್ಯರ್ಥಿಯು ತನ್ನ ಮನವಿಯೊಂದಿಗೆ ತನ್ನ ಚುನಾವಣಾ ವೆಚ್ಚದ ಯಾವುದೇ ಲೆಕ್ಕಪತ್ರದ ವಿವರಣೆಯನ್ನು ನೀಡಿಲ್ಲವಾದ್ದರಿಂದ; ಮತ್ತು

ಆಯೋಗವು ತನ್ನ ಪತ್ರ ಸಂಖ್ಯೆ:76/ಕೆಟಿ-ಎಲ್‌ಎ/09/2023/ಸಿಇಎಂಎಸ್-II; ದಿನಾಂಕ:15-02-2024ರ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಬಳ್ಳಾಪುರ ಇವರಿಗೆ ಅಭ್ಯರ್ಥಿಯ ಮನವಿಯ ಕುರಿತು ಅಭಿಪ್ರಾಯಗಳನ್ನು ತಿಳಿಸಲು ಕೋರಿದೆ. ಅದರನ್ವಯ ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಬಳ್ಳಾಪುರ ಇವರ ತಮ್ಮ ಪತ್ರ ಸಂಖ್ಯೆ: ಇಎಲ್‌ಎನ್(1) ಸಿಆರ್ 55/2023-24; ದಿನಾಂಕ:07-03-2024ರ ಮೂಲಕ ಅಭ್ಯರ್ಥಿಯು ಮನವಿಯನ್ನು ಹೊರತುಪಡಿಸಿ, ತನ್ನ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಿರುವುದಿಲ್ಲವೆಂದು ತಿಳಿಸಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿರುವುದರಿಂದ; ಮತ್ತು

ಆಯೋಗವು ತನ್ನ ಪತ್ರ ಸಂಖ್ಯೆ: 76/ಕೆಟಿ-ಎಲ್‌ಎ/09/2023/ಸಿಇಎಂಎಸ್-II; ದಿನಾಂಕ:23-08-2024ರ ಮೂಲಕ ಅಲ್ಲಾಘ್ ಅಹಮದ್ ಇವರಿಗೆ ಈ ಪತ್ರವನ್ನು ನೀಡಿದ 25 ದಿನಗಳೊಳಗೆ ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಬಳ್ಳಾಪುರ ಇವರಿಗೆ ಅಧಿನಿಯಮ ಮತ್ತು ನಿಯಮಗಳ ಅನುಸಾರ ಎಲ್ಲಾ ಅಗತ್ಯ ವೋಚರ್‌ಗಳೊಂದಿಗೆ ಯುಕ್ತವಾಗಿ ಸಹಿ ಮಾಡಿ ಭರ್ತಿ ಮಾಡಿದ ತನ್ನ ಚುನಾವಣಾ ವೆಚ್ಚಗಳನ್ನು ಸಲ್ಲಿಸಲು ನಿರ್ದೇಶಿಸಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಟಿ), ಕರ್ನಾಟಕ, ಇವರ ಪತ್ರ ಸಂಖ್ಯೆ. ಡಿಪಿಎಆರ್/12/ಚುವೆಭ (ಅಪರ ಸಿಇಟಿ-1)2023; ದಿನಾಂಕ:04.10.2024ರ ಮುಖಾಂತರ ಸ್ವೀಕರಿಸಿದ ಅಭ್ಯರ್ಥಿಯ ಲೆಕ್ಕಪತ್ರವನ್ನು ಕುರಿತಾದ ಜಿಲ್ಲಾ ಚುನಾವಣಾಧಿಕಾರಿ, **ಚಿಕ್ಕಬಳ್ಳಾಪುರ ಜಿಲ್ಲೆ** ಇವರ ಪೂರಕ ವರದಿ ಸಂಖ್ಯೆ:ಇಎಲ್‌ಎನ್(1)ಸಿಆರ್ 55/2023-24 ದಿನಾಂಕ:23.09.2024 ರ ಅನುಸಾರ **ಶ್ರೀ ಅಲ್ಲಾಘ್ ಅಹಮದ್** ರವರು ಯಾವುದೇ ಮನವಿ ಅಥವಾ ಚುನಾವಣಾ ವೆಚ್ಚಗಳ ಸರಿಯಾದ ಲೆಕ್ಕಪತ್ರದ ವಿವರಪಟ್ಟಿಯನ್ನು ಸಲ್ಲಿಸಿರುವುದಿಲ್ಲವೆಂದು ವರದಿ ಮಾಡಿರುತ್ತಾರೆ. ಅಲ್ಲದೇ, ಸದರಿ ನೋಟೀಸ್‌ನ್ನು ಸ್ವೀಕರಿಸಿದ ನಂತರವೂ, **ಶ್ರೀ ಅಲ್ಲಾಘ್ ಅಹಮದ್** ರವರು ಕಾನೂನಿನ ಅಡಿಯಲ್ಲಿ

ನಿಯಮಿಸಲಾದಂತೆ ಭಾರತದ ಚುನಾವಣಾ ಆಯೋಗಕ್ಕೆ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲವಾಗಿರುವುದಕ್ಕಾಗಿ ಯಾವುದೇ ಕಾರಣವನ್ನಾಗಲಿ ಅಥವಾ ಯಾವುದೇ ವಿವರಣೆಯನ್ನಾಗಲಿ ನೀಡಿಲ್ಲದಿರುವುದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದಲ್ಲಿ ಈ ಕೆಳಕಂಡಂತೆ ಉಪಬಂಧಿಸಲಾಗಿರುವುದರಿಂದ, ಎಂದರೆ :-

“ಒಬ್ಬ ವ್ಯಕ್ತಿಯು,

(ಎ) ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಅಗತ್ಯಪಡಿಸಿದ ಕಾಲದೊಳಗೆ ಮತ್ತು ಅಗತ್ಯಪಡಿಸಿದ ರೀತಿಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲನಾಗಿದ್ದಾನೆಂದು; ಮತ್ತು

(ಬಿ) ಹಾಗೆ ವಿಫಲನಾಗಿರುವುದಕ್ಕೆ ಯಾವುದೇ ಸರಿಯಾದ ಕಾರಣ ಅಥವಾ ಸಮರ್ಥನೆಯನ್ನು ನೀಡಿಲ್ಲವೆಂದು,

- ಚುನಾವಣಾ ಆಯೋಗಕ್ಕೆ ಮನದಟ್ಟಾದರೆ, ಚುನಾವಣಾ ಆಯೋಗವು ರಾಜ್ಯಪತ್ರದಲ್ಲಿ ಪ್ರಕಟವಾದ ಆದೇಶದ ಮೂಲಕ ಅವನು ಅನರ್ಹನಾಗಿದ್ದಾನೆಂದು ಘೋಷಿಸತಕ್ಕದ್ದು ಮತ್ತು ಅಂಥ ಯಾವುದೇ ವ್ಯಕ್ತಿಯನ್ನು ಆ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸತಕ್ಕದ್ದು.” ಎಂದು ಉಪಬಂಧಿಸಿರುವುದರಿಂದ;

ವಾಸ್ತವ ಸಂಗತಿಗಳು ಮತ್ತು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ, **ಶ್ರೀ ಅಲ್ಲಾಘ್ ಅಹಮದ್** ರವರು ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಾರೆಂದು ಮತ್ತು ಹಾಗೆ ಸಲ್ಲಿಸಲು ವಿಫಲರಾಗಿದ್ದಕ್ಕೆ ಯಾವುದೇ ಸೂಕ್ತ ಕಾರಣವನ್ನು ಅಥವಾ ಸಮರ್ಥನೆಯನ್ನು ನೀಡಿಲ್ಲವೆಂದು ಆಯೋಗಕ್ಕೆ ಮನವರಿಕೆಯಾಗಿರುವುದರಿಂದ; ಮತ್ತು

ಈಗ, ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದ ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು **ವಾರ್ಡ್ ಸಂಖ್ಯೆ 03, ಕೆಎಸ್‌ಆರ್‌ಟಿಸಿ ಘಟಕದ ಎದುರು, ಭಗ್‌ಸಿಂಗ್ ನಗರ, ತಾಲ್ಲೂಕು ಮತ್ತು ಜಿಲ್ಲೆ ಚಿಕ್ಕಬಳ್ಳಾಪುರ-562 101ರ ನಿವಾಸಿಯಾಗಿರುವ ಮತ್ತು 2023ರಲ್ಲಿ ಕರ್ನಾಟಕದ 141-ಚಿಕ್ಕಬಳ್ಳಾಪುರ ವಿಧಾನ ಸಭಾ ಮತಕ್ಷೇತ್ರಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ** ಸ್ಪರ್ಧಿಸಿದ ಅಭ್ಯರ್ಥಿಯಾಗಿರುವ **ಶ್ರೀ ಅಲ್ಲಾಘ್ ಅಹಮದ್** ಇವರನ್ನು ಭಾರತ ಚುನಾವಣಾ ಆಯೋಗದ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಯವರೆಗೆ ಸಂಸತ್ತಿನ ಉಭಯ ಸದನಗಳ ಅಥವಾ ರಾಜ್ಯದ ಅಥವಾ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗುವುದಕ್ಕೆ ಮತ್ತು ಸದಸ್ಯರಾಗುವುದಕ್ಕೆ ಅನರ್ಹರಾಗಿದ್ದಾರೆಂದು ಈ ಮೂಲಕ ಘೋಷಿಸಿದೆ.

ಸಹಿ/-

(ಸುಜೀತ್ ಕುಮಾರ್ ಮಿಶ್ರಾ)
ಕಾರ್ಯದರ್ಶಿ

ಇವರಿಗೆ,

ಶ್ರೀ ಅಲ್ಲಾಘ್ ಅಹಮದ್,

ವಾರ್ಡ್ ಸಂಖ್ಯೆ 03, ಕೆಎಸ್‌ಆರ್‌ಟಿಸಿ ಘಟಕದ ಎದುರು,

ಭಗ್‌ಸಿಂಗ್ ನಗರ,

ತಾಲ್ಲೂಕು ಮತ್ತು ಜಿಲ್ಲೆ ಚಿಕ್ಕಬಳ್ಳಾಪುರ-562 101

(ಮಧು ಎ.ಸಿ)

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸು ಇಲಾಖೆ(ಚುನಾವಣೆಗಳು), ಕರ್ನಾಟಕ